



ಮಕ್ಕಳ
ಎಜುಕೇಷನ್‌ಗಾಗಿ
ಆರಂಭದಿಂದಲೂ
ಹಣಕಾಸಿನ ವ್ಯವಸ್ಥೆಗಳನ್ನು
ಮಾಡಿಕೊಳ್ಳಬೇಕು.
ಮಕ್ಕಳ ಶಿಕ್ಷಣಕ್ಕೆ
ಪೂರಕವಾಗಿ
ಉಳಿತಾಯದ
ಯೋಜನೆಗಳಲ್ಲಿ
ಹೂಡಿಕೆ ಮಾಡಬೇಕು.
ಶಿಕ್ಷಣ ಶುಲ್ಕಗಳ
ಏರಿಕೆಯನ್ನು ಅಂದಾಜಿಸಿ
ಪ್ಲಾನ್ ಮಾಡಬೇಕು.
ಇಲ್ಲದೇ ಹೋದರೆ,
ನಿಮ್ಮ ಕನಸಿನ ಜತೆಗೆ
ಮಕ್ಕಳ ಕನಸುಗಳೂ
ಬಾಡಿ ಹೋಗುತ್ತವೆ.

ವಾರೆನ್ ಬಫೆಟ್ ಅರ್ಥ ಡಜನ್ ಟಿಪ್ಸ್

ಯಾರೋ ಒಬ್ಬರು ಮರದ
ಕೆಳಗೆ ಇಂದು ತಣ್ಣಗೆ
ಕುಳಿತಿದ್ದಾರೆ ಎಂದರೆ, ಇನ್ನಾರೋ
ದೀರ್ಘ ಕಾಲದ ಹಿಂದೆ ಸಸಿ
ನೆಟ್ಟಿದ್ದರು ಎಂದರ್ಥ.

ನಿಮಗೆ
ಅರ್ಥವಾಗದ
ವ್ಯವಹಾರಕ್ಕೆ
ಹಣ
ಹಾಕಬೇಡಿ.

ಈಕೆಟಿ
ಹೂಡಿಕೆದಾರನಿಗೆ
ವೆಚ್ಚಗಳು ಮತ್ತು
ಭಾವನೆಗಳೇ ದೊಡ್ಡ
ಶತ್ರುಗಳು.

ಹೂಡಿಕೆಯು
ಬಹಳ
ಸರಳ. ಆದರೆ
ಸುಲಭವಲ್ಲ.

ಉಳಿದವರಿಗಿಂತಲೂ
ನಾವು ಸ್ಟಾಕ್ ಆಗುವ
ಅಗತ್ಯವಿಲ್ಲ. ಉಳಿದವರಿಗಿಂತ
ಹೆಚ್ಚಿನ ಶಿಸ್ತು
ಉಳಿಸಿಕೊಂಡರೆ ಸಾಕು.

ಸಿಂಗಲ್ ಇನ್‌ವೆಸ್ಟ್ ಮೇಲೆ
ಡಿವೆಂಡ್ ಆಗದಿರಿ. ನಿಮ್ಮ
ಹೂಡಿಕೆಯನ್ನೇ ಆದಾಯದ
ಎರಡನೇ ಮೂಲವಾಗಿ
ರೂಪಿಸಿಕೊಳ್ಳಿ.



ಶೇ. 66ರಷ್ಟು ರಿಟರ್ನ್ಸ್ ಕೊಟ್ಟಿದೆ. ಮ್ಯಾಚುವಲ್ ಫಂಡ್ 152 ಪರ್ಸೆಂಟ್‌ಗೂ ಹೆಚ್ಚು ರಿಟರ್ನ್ಸ್ ನೀಡಿದೆ. ಅಂದರೆ, ಒಂದು ಮಾರ್ಕೆಟ್ ಮೇಲಿದ್ದಾಗ, ಇನ್ನೊಂದು ಕೆಳಗಿರುತ್ತದೆ. ಒಂದು ಕಾಲದಲ್ಲಿ ಉತ್ತಮ ಹೂಡಿಕೆಯ ಸಾಧನವಾಗಿದ್ದ ಆರ್.ಡಿ., ಎಫ್.ಡಿ.ಯಂಥ ಸಾಂಪ್ರದಾಯಿಕ ಉಳಿತಾಯಗಳು ಪ್ರಸ್ತುತ ನಮ್ಮ ಅಗತ್ಯಗಳನ್ನು ತೀರಿಸಲು ಸೋಲುತ್ತಿವೆ. ಹೀಗಾಗಿ, ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್, ಮ್ಯಾಚುವಲ್ ಫಂಡ್, ಕ್ರಿಪ್ಟೋ ಕರೆನ್ಸಿ ಸೇರಿದಂತೆ ಹೂಡಿಕೆಯ ನಾನಾ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಹೂಡಿಕೆಯಲ್ಲಿ ಅಪ್‌ಡೇಟ್ ಆಗುವುದೇನು ರಾಕೆಟ್ ಸೈನ್ಸ್ ಅಲ್ಲ. ಒಂದಿಷ್ಟು ಸಮಯ ವಿನಿಯೋಗಿಸಿದರೆ ಆಯಿತು. ಈಗಂತೂ ಆರ್ಥಿಕ ಸಾಕ್ಷರತೆಗೆ ನಾನಾ ಕೋರ್ಸ್‌ಗಳು, ಉಚಿತ ಮೊಬೈಲ್ ಅಪ್ಲಿಕೇಷನ್‌ಗಳು, ಆನ್‌ಲೈನ್‌ನಲ್ಲಿ ರಾಶಿರಾಶಿ ವಿಡಿಯೋಗಳು ಲಭ್ಯ ಇವೆ.

ವಾಕಿಂಗ್‌ನಂತೆ ಹೂಡಿಕೆ ಮುಂದೂಡಬೇಡಿ

ಅನೇಕರು ನಾಳೆಯಿಂದ ವಾಕಿಂಗ್ ಶುರು ಮಾಡಬೇಕು ಎಂದು ಸಂಕಲ್ಪ ಮಾಡುತ್ತಾರೆ. ಆದರೆ, ಇವತ್ತು-ನಾಳೆ ಎಂದು ಮುಂದೂಡುತ್ತಲೇ ಹೋಗುತ್ತಾರೆ. ವಯಸ್ಸು ಸವೆದಂತೆ, ಬಿಪಿ, ಡಯಾಬಿಟಿಸ್ ಜತೆಯಾದಾಗ ಎದ್ದೂಬಿದ್ದೂ ವಾಕ್ ಶುರು ಮಾಡುತ್ತಾರೆ. ಇದೇ ರೀತಿ ಹೂಡಿಕೆ ವಿಷಯದಲ್ಲೂ ಸಮಯ ಮುಂದೂಡುತ್ತಲೇ ಹೋಗುತ್ತೇವೆ. 40-45ನೇ ವಯಸ್ಸಿಗೆ ಬಂದಾಗ ಇನ್ನೆಷ್ಟು ಮಾಡಲು ಮನಸ್ಸಿರುತ್ತದೆ. ಆದರೆ, ಸಮಯ ಇರುವುದಿಲ್ಲ. ಬೀಜವು ಮೊಳಕೆಯೊಡೆದು ಸಸಿಯಾಗಿ, ಮರವಾಗಲು ಸಮಯ ಬೇಕು. ಹೀಗೆಯೇ, ಹಣದ ಬೆಳವಣಿಗೆಗೂ ಸಮಯ ಕೊಡಿ. ಚಾರ್ಲಿ ಮುಂಡೆರ್ ಹೇಳುವಂತೆ - 'ದೊಡ್ಡ ಮೊತ್ತ ಅನ್ನುವುದು ಖರೀದಿ ಅಥವಾ ಮಾರಾಟದ ಮೇಲೆ ನಿಂತಿಲ್ಲ. ಕಾಯುವುದರ ಮೇಲೆ ನಿಂತಿದೆ.'